



ಕಡಲ ಸೌತೆ

ಕಡಲ ಸೌತೆ (Sea Cucumber). ಇದು ಹೆಸರೇ ಕಡಲ ಸೌತೆ ಒಂದು ಕಡಲಜಿವಿ. ಕರಿಣ ಚಮ್ಮೆ ವಂಶದ ಹೋಲೋತುರಾಯ್ಯ ವರ್ಗದ ಪ್ರಾಣಿ ವರ್ಗದ ಇದು ಮೃದು ದೇಹಿ. ನೀಳಸ್ವಾಯುಗಳ ಸೌತೆಯಿ ಆಕಾರ ಹೊಂದಿದೆ. ಸಾಗರದ ತಳದಲ್ಲಿ ಜಡಭರಣಂತೆ ಮೈನ್ನಲ್ಲಿ ಹುದುಗಿರುತ್ತವೆ. ವಿಶ್ವದ ಬಹುಪಾಲು ಸಾಗರಗಳಲ್ಲಿ ಇದನ್ನು ಕಾಣಬಹುದು.

ಈ ರೀತಿಯ ಜೀವಿಗಳಲ್ಲಿ ಇನ್ನು ಪಲಾಯ ವರ್ಗಗಳಿವೆ. ಅಪ್ಪೊಡಿಡ್ಸ್ ಯುಆಪ್ಟಿಡ್ (Apodides euapta) – ಇದು ಹಾವಿನ ಆಕಾರದಲ್ಲಿರುತ್ತದೆ. ದೆಂಡ್ರೋಟಿಡ್ಸ್ ಎಂಬ ವರ್ಗದವು ಬಾಗಿದ ಆಕಾರವನ್ನು ಹೊಂದಿರುತ್ತವೆ. ಎಡಾಸಿಪ್ಪೊಡಿಡ್ಸ್ (Edasipodidae) ಎಂಬ ವರ್ಗದವು ಬಾಗಿದ ಆಕಾರವನ್ನು ಹೊಂದಿರುತ್ತವೆ. ಏಡಾಸಿಪ್ಪೊಡಿಡ್ಸ್ (Edasipodidae) ಎಂಬುದನ್ನು ಕಡಲ ಹಂಡಿ ಎಂದೂ ಕರೆಯುತ್ತಾರೆ. ಈ ಸಮುದ್ರ ಜೀವಿಗಳು ಸಮುದ್ರ ಪರಿಸರ ವ್ಯವಸ್ಥೆಗೆ ಒಹೆ ಉಪಯುಕ್ತವಾದವರ್ಗಳು. ಅಲ್ಲಿನ ಪೋಷಕಗಳು (ನ್ಯೂಟ್ರಿಯೆಂಟ್) ಮರು ಪೂರಣಗೊಳ್ಳಲು ಇವು ಸಹಾಯಕ.

ಇಲ್ಲಿ ಹೇಳ ಹೊರಟರುವುದು ಇದೇ ಪ್ರಭೇದದ ಇನ್ನೊಂದು ರೀತಿಯ ಕಡಲ ಸೌತೆ. ಇದನ್ನು ವನಿಪ್ಪಿಯೇಟ್ ಎವೆಮಿಯಾ (Enipriates eximia) ಎಂಬ ಜೀವಿಕ ಹೆಸರಿನಿಂದ ಕರೆಯುತ್ತಾರೆ. ಇದರ ವಿಶೇಷತೆ ಇರುವುದು ಆಕಾರದಲ್ಲಿ ಇದೇ ಕಾರಣಕ್ಕೆ ಇದು ಚಿಕ್ಕ ಎಚಿಕ್ಕ ಹೆಸರುಗಳಿಂದ ಕರೆಸಿಕೊಳ್ಳುವಂತಾಗಿದೆ. ಇದನ್ನು ಕೆಲವರು 'ನಿಜವಾದ ಸಮುದ್ರ ಕೋಳಿ' ಎಂದರೆ, ಇನ್ನು ಕೆಲವರಿಗೆ ಇದು ರುಂಡವಿಲ್ಲದ ದವ್ವ ಪ್ರವೃತ್ತಿ ಕೋಳಿಯಂತೆ ಕಾಣುತ್ತಿದೆ. ಇನ್ನು ಕೆಲವರಿಗೆ ಭೀಭಾತ್ತವಾಗಿ ಕಂಡು ಇದನ್ನು 'ರುಂಡವಿಲ್ಲದ ವಿಕಾರ ರೂಪ' ಯಾಗಿ ಮಾಡಿದ್ದಾರೆ.

ನಿಜ ಹೇಳಬೇಕೆಂದರೆ ಇದು ಕೋಳಿ ಇರಲಿ, ಆ ಜಾತಿಗೆ ಹತ್ತಿರವಾದ ಪ್ರಾಣಿಯೂ ಅಲ್ಲ, ಇದರ ಆಕಾರ ರುಂಡ ಕತ್ತಲಿಸಿದ ದುಂಡು ದೇಹದ ಕೋಳಿಯಂತಿದೆ. ಇತ್ತೀಚೆಗೆ ವಿಜ್ಞಾನಿಗಳು ಈ ಅಪರೂಪದ 'ಕಡಲ ಸೌತೆ'ಗಳು ಪೂರ್ವ ಅಂಟಾಟಿಕದ ಒಳಿಯ

ಸಮುದ್ರದಲ್ಲಿ ಈಜಾಡುತ್ತಿರುವುದನ್ನು ಚಿಕ್ಕಿಕರಿಸಿ ಸಂಶೋಧಕ ವಲಯದಲ್ಲಿ ಕುತೂಹಲ ಮೂಡುವಂತೆ ಮಾಡಿದ್ದಾರೆ.


ನಿನ್ನಗೆ ಇನ್ನು ಬಣ್ಣಿದ ಈ ಸಾಗರಜಿವಿ ಅದರ ದುಂಡಾದ ದೇಹದ ಮೇಲಿನ ಮತ್ತು ಕೇಳಭಾಗದಲ್ಲಿ ಈಜಾಡುತ್ತೇಗಳನ್ನು (Fins) ಹೊಂದಿದೆ. ಇದರ ಚಿತ್ರಗಳನ್ನು ಕಂಡ 'ಲೈವ್ ಸ್ಟ್ರೋನ್'ನ ವೈಜ್ಞಾನಿಕ ವಿಭಾಗದವರು ತಮ್ಮ ಅನಿಸಿಕೆಗಳನ್ನು ಈ ರೀತಿಯಾಗಿ ಹೇಳಿದ್ದಾರೆ: ಇದೊಂದು ಬೇಯಿಸಲು ಕಿಡ್ವಾಗಿರುವ ಪ್ರಕ್ರಿಯೆ ಕೆಲವರಿಗೆ ಕೋಳಿ ಎಂಬುದು ಕೆಲವರ ಅನಿಸಿಕೆಯಾದರೆ, ಇನ್ನು ಕೆಲವರಿಗೆ ಇದು ಒಳ್ಳಿಯ ಮೆತ್ತನೆಯು ದಿಂಬಿನಂತೆ ಕಂಡಿದೆ. ಇನ್ನು ಕೆಲವರು ಇದನ್ನು 'ಹಾರುವ ಆಳಿನಂತೆ' ಕಂಡರು.

ಈ ರೀತಿಯ ರುಂಡಬ್ಲೈಡ್ಸ್‌ಗೊಂಡ ವಿಕ್ಟರೋಪಿ ಕೋಳಿ ಆಕಾರದ 'ಕಡಲ ಸೌತೆ' ಮೊದಲು ಮೆಕ್ಕಾಡಿ ಬಾರಿ (ಗಲ್ಲು) ಪ್ರದೇಶದಲ್ಲಿ ಸಂಶೋಧಕರಿಗೆ ಕಂಡಿದೆ. ನಂತರದಲ್ಲಿ ಇದರ ಚಲನವಲನವನ್ನು Australian Antarctic Division (AAD)ನಲ್ಲಿನ ಸಂಶೋಧಕರು ಅಂಟಾಟಿಕ ಮತ್ತು ದ್ರಷ್ಟಿನ ಪ್ರದೇಶದಲ್ಲಿ ಅಧ್ಯಯನ ಮಾಡಿದ್ದಾರೆ. ಅದಕ್ಕಾಗಿ ಅವರು ಅತ್ಯಾದುನಿಕ ಕ್ವಾಮೆರಾಗಳನ್ನು ಬಳಸಿ ಸಮುದ್ರಮಟ್ಟದಿಂದ ಸುಮಾರು 9800 ಅಡಿಗಳ (3 ಕಿ.ಮೀ.) ಅಳಿದಲ್ಲಿ ಅವು ಈಜಾಡುತ್ತಿರುವುದನ್ನು ಗುರುತಿಸಿದ್ದಾರೆ.

ಈ ವಿಶೇಷ ರೀತಿಯ 'ಕಡಲ ಸೌತೆ'ಗಳು ಎರಡರಿಂದ ಎಂಟಿ ಅಂಗುಲಗಳಷ್ಟು ಉದ್ದ ಇರುತ್ತವೆ. ಇವುಗಳಲ್ಲಿ ವಯಸ್ಸು ಜೀವಿಗಳು ಗಾಢ ಕೆಂಪುವರಣದವಾದರೆ, ಎಂಬುದು ತೆಣು ಗುಲಾಬಿ (pink) ಬಣ್ಣವನ್ನು ಹೊಂದಿರುತ್ತದೆ. ಈ ಜೀವಿಗಳು ತಮ್ಮ ಜೀವಿತದ ಬಹುಪಾಲು ಸಮಯವನ್ನು ಸಮುದ್ರದ ಅಳಿದಲ್ಲಿ ಈಜಾಡುತ್ತ ಕಾಲ ಸರೆಸುತ್ತವೆ. ಆಹಾರದ ಸಲುವಾಗಿ ಮಾತ್ರ ಇವುಗಳು ಸಮುದ್ರದ ಮೇಲೆ ಕಾಣಬರುತ್ತವೆ ಎನ್ನುತ್ತಾರೆ ಸಂಶೋಧಕ ವೇಲ್ ಫೋರ್ಸ್ ಅವರು.

ಬಹುಶಃ ಕಾಲ ಕಳೆದಂತೆ ಇನ್ನಷ್ಟು ವಿಚಿಕ್ಕ ರೂಪಿ ಜಲಜೀವಿಗಳು ಸಂಶೋಧಕರ ಸಂಕ್ಷೇಪದರ್ಶಕಕ್ಕೆ ಸಿಗಬಹುದು ಎಂದು ವಿಜ್ಞಾನದ ಕೇಳಬಣಿಗಳನ್ನು ತೀಳಿಯಬಹುದುವರಿಗೆ ಕುತೂಹಲ ಇರಬಹುದು.

■ ಕೆ.ಎಸ್. ಸೋಮೇಶ್ವರ



ಸಂಧಿಲಿನ್
SANDHILIN ಸಾಂಕ್ಲಿಕ

- ◆ ಹತ್ತಿಗೆ ರೆಹಿಡ್ 'ಸಂಧಿಲಿನ್' ಎಕ್ಸ್ಟ್ರೆಯನ್ ಆಯುವೇದದ ಮುಖ್ಯ ಮಿಶ್ರಣದಲ್ಲಿ ಕಾಸೆಟ್ರೆಪ್ಪಾಗಿ, ಅಕ್ಕಾದುನಿಕ ತಂತ್ರಜ್ಞಾನವನ್ನು ಅಳವಡಿಸಿ ತಯಾರಿಸಲಾಗಿದೆ.
- ◆ ಇದು ಗಂಟುಸೋಷ್ಟು, ಬೆಸ್ಟ್ ಸೋಷ್ಟು, ಉಳಿಕು, ಮಾತಂ ವಿಂಡಗಳ ಸೇರಿತೆ, ಸರ, ವಾತ ಸಂಬಂಧಿಸೇಬುಗಳೆಗೆ ಪರಿಸಾಮಾನಿಕರಿ.
- ◆ ತೆಕ್ಕಿಗೆ ಒಡಕರವಾಗಿದ್ದು ಇದೂ ಅಥವಾ ಬಟ್ಟಿಯ ಮೇಲೆ ಯಾವುದೇ ಜಡ್ಡ, ಕಲೆಗಳು ಉಂಟಾಗುವುದಿಲ್ಲ.



ISO / GMP CERTIFIED

ಶ್ರೀ ಧರ್ಮ ಸ್ಥಳ
ಮಂಜುನಾಥೇಶ್ವರ ಆಯುವೇದ ಘಾರ್ಮಣಿ
ಹಿತ್ತಾಡಿ - 574 118, ಉಡುಪಿ ಜಿಲ್ಲೆ, ಕರ್ನಾಟಕ
Ph / Fax: 0820 - 2520852
Email: sdmaph@gmail.com

ಇದು SDM ಆಯುವೇದ ಘಾರ್ಮಣ್ಯ ಉತ್ಪನ್ನ ಸ್ವಾಮ್ಯದ ಉತ್ಪನ್ನ